



M.M. RUBBER COMPANY LIMITED

REGD. OFFICE

EMPIRE INFANTRY, III FLOOR, 29, INFANTRY ROAD, BANGALORE-560 001. INDIA

PH : 91-80-22866268, 22867065 FAX : 91-80-22861542 URL : www.mmfoam.in

CIN : L25190KA1964PLC052092 GST IN : 29AAACM2611E1ZX

August 24, 2020

Bombay Stock Exchange Ltd.,
Department of Company Affairs
Floor No.25, Phiroze Jeejeebhoy Towers,
Dalal Street, MUMBAI-400 001,
Telephone: 22721234

Dear Sir/ Madam

Sub: Submission of Newspaper Advertisement — Notice of Annual General Meeting.

Pursuant to the provisions of Regulation 30 and 47(d) of SEBI (Listing Obligations and Disclosure Requirements) Regulations, 2015, we submit herewith newspaper advertisement published in Financial Express and Prajavani, both dated 22nd August, 2020 the notice of Annual General Meeting -scheduled to be held on Friday, 25th September, 2020 through Video Conference to consider, approve and take on record the matter mentioned in the notice.

Kindly take the above information on record.


Thanking you,

Yours faithfully,

For M M RUBBER COMPANY LIMITED

Sharvari Kulkarni

Company Secretary & Compliance Officer



Marketing Office : 'Janapriya Crest', 3rd Floor, Pantheon Road, Egmore, Chennai-600 008.

Phone : +91 44 28191931 / 28191932 Fax : +91 44 28191924

• • • • NATURAL LATEX FOAM RUBBER • • • •
MATTRESSES • PILLOWS • CUSHIONS

FIEM INDUSTRIES LIMITED
 Regd. Office: D-34, DISCO Packaging Complex, Kirti Nagar, New Delhi-110015
 Tel.: +91-11-25927919 / 7820, Fax: +91-11-25927740
 E-mail: investor@fiemindustries.com, Website: www.fiemindustries.com
 CIN : L38999DL1989PLC034928

NOTICE

Pursuant to Regulation 47 read with 29 of the SEBI (Listing Obligations and Disclosure Requirements) Regulations, 2015 (Listing Regulations), Notice is hereby given that a meeting of the Board of Directors of the Company will be held on **Tuesday, September 1, 2020** at 2.00 p.m. at the Corporate Office of the Company situated at Plot No. 1915, Rai Industrial Estate, Phase-V, Distt. Sonapat, Haryana, inter-alia, to consider and approve standalone and consolidated Un-audited Financial Results of the Company for the Quarter ended June 30, 2020.

The said Notice is also available at the Company's website www.fiemindustries.com and websites of stock exchanges www.bseindia.com and www.nseindia.com.

For Fiem Industries Ltd.
 Sd/-
Arvind K. Chauhan
 Company Secretary

Date: 21.08.2020
 Place: Rai, Haryana

NEELAMALAI AGRO INDUSTRIES LIMITED
 Regd. Office: Katy Estate, Katary Post, Coonoor, The Nilgiris - 643213
 Tel: 0423 - 2284235, Fax: 0423 - 2284080
 E-mail: sce@neelamalaiagro.com
 Website: www.neelamalaiagro.com, Pin: L01117721943PLC000117

NOTICE

Pursuant to Regulation 29 read with Regulation 47 of the SEBI (Listing Obligations and Disclosure Requirements) Regulations, 2015, Notice is hereby given that a meeting of the Board of Directors of the Company will be held on Thursday, August 27, 2020 to consider and approve, inter alia, the unaudited Financial Results of the Company for the First Quarter ended June 30, 2020.

The information is available on the website of the company (www.neelamalaiagro.com) and also on the website of BSE Limited (www.bseindia.com), where shares of the company are listed.

For Neelamalai Agro Industries Limited
 Sd/-
S. Lakshmi Narasimhan
 Company Secretary & Compliance Officer

Date : August 21, 2020
 Place : Chennai

MADHYA BHARAT AGRO PRODUCTS LTD.
 Reg. Office: 50-21, Basement, K.C. Vyas Colony, Bhubaneswar (Ra) India
 Website: www.mabpl.com, Email: asec@madhyabharat.com, CIN No. L24712RJ9979PLC029126
 Tel. No. 06746251164 Fax No. 06746231438

Unaudited Financial Results for the Quarter Ended 30th June 2020
 (Regulation 47(1)(b) of the SEBI (LODR) Regulations, 2015)

S. No.	Particulars	Quarter ended		(Rs. in Lakhs)	
		30.06.2020	31.03.2020	30.06.2019	31.03.2019
		Unaudited	Audited	Unaudited	Audited
1	Total Income From Operations	4,955.80	2,926.57	2,611.25	13,108.63
2	Net Profit / (Loss) for the period (before tax, and Exceptional and/or Extraordinary items)	848.98	459.55	309.84	2,146.64
3	Net Profit / (Loss) for the period before tax (after Exceptional and/or Extraordinary items)	848.98	459.55	309.84	2,146.64
4	Net Profit / (Loss) for the period after tax (after Exceptional and/or Extraordinary items)	593.84	301.29	318.35	1,483.75
5	Total Comprehensive Income for the period (Comprising Profit/(Loss) for the period (after tax) and other Comprehensive Income (after tax))	593.84	304.54	318.35	1,487.00
6	Equity Share Capital	2,190.67	2,190.67	2,190.67	2,190.67
7	Other Equity (Reserves)	-	-	-	10,945.11
8	Earning Per Share (of Rs. 10/- each) for continuing and discontinued operations (not audited):				
1. Basic:		2.71	1.38	1.45	6.77
2. Diluted:		2.71	1.38	1.45	6.77

Note: a. The unaudited financial results of the company for the quarter ended June 30, 2020 have been reviewed by the Audit Committee and approved by the Board of Directors at its meeting held on 21st Aug 2020. The same have also been subjected to Limited Review by the Statutory Auditors. b. The above financial results are prepared in accordance with Indian Accounting Standards (IND AS) as prescribed under section 133 of the Companies Act, 2013 read with relevant rules issued there under. c. The above is an extract of the detailed financial results for the quarter ended 30th June 2020 filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the websites of the Stock Exchange www.bseindia.com and Company's website www.mabpl.com

For and on behalf of the Board of Directors
 Sd/-
(Sourabh Gupta)
 Whole Time Director & CFO
 DIN: 07177647

Date: 21-08-2020
 Place: Bhubaneswar

BAJAJ ALLIANCE LIFE INSURANCE COMPANY LIMITED
 Regd office: Bajaj Allianz House, Airport Road, Yerwada, Pune 411006.
 Tel.: 020 66026777, Fax: 020 66026789

Public Notice

Notice is hereby given that the office of Bajaj Allianz Life Insurance Company Limited located at #168/2, MB Enclave, Opposite RH Building, Ram Temple, P B Road, Davangere, Karnataka - 577002, will be shifted at its new address Villa Arcade #828/1,2,3,4, 3rd floor, Vijaya Bank Building, PB Road, Davangere, Karnataka-577002, with effect from 23rd October 2020.

Selan Exploration Technology Limited
 Regd. Office: J-47/ 1, Shyam Vihar, Dindurpur, Najafgarh, New Delhi - 110 043
 CIN: L74899DL1985PLC021445
 Website: www.selanoil.com
 E-mail: investors@selanoil.com
 Tele Fax No.: 0124-4200326

NOTICE

Notice (pursuant to Regulation 47 of the SEBI (LODR) Regulations, 2015) is hereby given that a Meeting of the Board of Directors of the Company will be held on **Saturday, 29 August 2020** to consider and take on record, inter-alia, the Unaudited Financial Results for the quarter ended 30 June 2020.

For Selan Exploration Technology Ltd.
 Sd/-
Deepa Bhalha
 Company Secretary

Date: 21.08.2020
 Place: Gurgaon

M M RUBBER COMPANY LIMITED
 CIN: L25190KA1964PLC052092
 Regd. Office: "Empire Infantry", 3rd Floor, No.29, Infantry Road, Bangalore - 560 001 | Ph: 080 2286 6268
 website: www.mmfoam.in | E-mail: mmfoam27@gmail.com

Notice of 54th Annual General Meeting - through Video Conference, Remote E-Voting Instructions and Book Closure

Notice is hereby given that the 54th Annual General Meeting of the members of M.M. Rubber Company Limited, will be held on Friday, 25th September, 2020 at 10.30 AM. through video conference at Registered office of the Company, "Empire Infantry", 3rd Floor, No.29, Infantry Road, Bangalore-560001, to transact the business as set out in the Notice of the AGM.

Due to current pandemic situation of COVID-19 and as per the Ministry of Corporate Affairs (MCA) has vide its General Circular No.20/2020 dated May 5, 2020 read with circulars dated April 8, 2020 and April 13, 2020 (collectively referred to as 'MCA Circulars') Company decided to conduct the meeting through Video Conference and informed its Member to update their E-mail id's with RTA/Company/ Depositories by giving newspaper advertisement dated 31st July 2020 to receive the soft copy of Notice and Annual Report for FY 2019-2020. Members can also download the Annual Report along with the Notice of AGM from https://mmfoam.in/.

The Company is pleased to provide its Members facility of remote e-voting through electronic voting services arranged by CDSL. The facility for voting through proxy and ballot etc. will not be made available at the AGM and the Members attending the AGM who have not cast their vote through remote e-voting prior to AGM can attend through Video Conference and can cast their Vote.

All the Members are informed that the:

- The voting period begins on 22nd September 2020 at 9 A.M. and ends on 24th September, 2020 at 5 P.M. During this period shareholders of the Company, holding shares either in physical form or in dematerialized form, as on the cut-off date of 18th September 2020, may cast their vote electronically. The e-voting module shall be disabled by CDSL for voting thereafter.
- The members holding shares either in physical form or in dematerialized form, as on the cut-off date on 18th September, 2020, may cast their vote electronically on the Ordinary and Special business as set out in the Notice of AGM through electronic voting systems.
- Any person, who acquires shares of the Company and becomes a Member of the Company after the dispatch of the Notice of the AGM and holding shares as on the cut-off date i.e. 18th September, 2020, can obtain the User ID and Password by sending a request at to helpdesk.evoting@cdslindia.
- In case you have any queries or issues regarding e-voting, you may refer the Frequently Asked Questions ("FAQs") and e-voting manual available at www.evotingindia.com, under help section or write an email to helpdesk.evoting@cdslindia.com.
- Notice is also hereby given pursuant to Section 91 of the Companies Act, 2013 read with the Companies (Management and Administration) Rules, 2014 and Regulation 42 of the Securities and Exchange Board of India (Listing Obligations and Disclosure Requirements) Regulations, 2015, that the Register of Members and Share Transfer Books of the Company will remain closed from 19th September, 2020 to 25th September, 2020 both days inclusive.

Place: Bangalore
 Date: 21/08/2020

For M M Rubber Company Limited
 Sd/- **Roy Mammen,**
 Managing Director

BAJAJ FINANCE LIMITED
 Registered Office: Mumbai-Pune Road, Akurdi, Pune, Maharashtra-411035.
 Branch Office: 1st Floor, Sb Complex, W115, 3rd Avenue, Opp. Kandhaswamy College, Anna Nagar, Chennai - 600040

POSESSION NOTICE
U/s 13(4) of the Securitisation and Reconstruction of Financial Assets and Enforcement of Security Interest Act 2002.
Rule 8-(1) of the Security Interest (Enforcement) Rules 2002. - (Appendix-IV)

Whereas, the undersigned being the Authorized Officer of M/s BAJAJ FINANCE LIMITED (BFL) under the Securitisation and Reconstruction of Financial Assets and Enforcement of Security Interest Act 2002 and in exercise of powers conferred under section 13(2) read with Rule 3 of the Security Interest (Enforcement) Rules 2002, issued Demand Notice(s) to Borrower(s) /Co Borrower(s)/ Guarantor(s) mentioned herein below to repay the amount mentioned in the notice within 60 days from the date of receipt of the said notice. The Borrower(s) /Co Borrower(s)/ Guarantor(s) having failed to repay the amount, notice is hereby given to the Borrower(s) /Co Borrower(s)/ Guarantor(s) and the public in general that the undersigned on behalf of M/s Bajaj Finance Limited, has taken over the possession of the property described herein below in exercise of the powers conferred on him under Section 13(4) of the said Act read with Rule 8-(1) of the said Rules. The Borrower(s) /Co Borrower(s) / Guarantor(s) in particular and the public in general are hereby cautioned not to deal with the below said property and any dealings with the said property will be subject to the first charge of BFL for the amount(s) as mentioned herein under with future interest thereon.

Name of the Borrower(s) / Guarantor(s) (LAN No, Name of Branch)	Description of Secured Asset (Immovable Property)	Demand Notice Date and Amount	Date of Possession
Branch: CHENNAI - LAN: 4030HL30479561 Borrower's /Co - borrower's 1. SANGEETHASAGAR MAHAYAN 2. GOUTHAM SAGAR MAHAYAN BOTH STAYING AT F2 LAND MARVEL NO 30 MAHALAKSHMI KOIL STREET KALASHATHRA COLONY, BESANT NAGAR CHENNAI 600090 3. ETHER GIFTS & STATIONERY PRIVATE LIMITED CARRYING BUSINESS AT - BASEMENT NO 136 VELACHERY MAIN ROAD LITTLE MOUNT SAIDAPET CHENNAI 600015	All that part and parcel of the non-agriculture properties situated at, comprised in and bearing description: - UNIT NO-1301, MANDARIN TOWER NO.1,13TH FLOOR, APARTMENT NO-1,200 FEET PALLAVARAM ROAD OMR OMKAYAM, THORAIPAKHAM, CHENNAI 600097 North - 200FT ROAD, East: ROAD & PVT LAND, South: LAND, West: LAND	28TH Feb 2020 Rs. 96,80,411/- (Rupees Ninety Six Lakhs Eighty Thousand Four Hundred Eleven Only)	17TH August 2020

Date: 22.08.2020
 Place: Chennai

For M/s Bajaj Finance Limited,
 (Gigish Kumar), Authorized Officer

Tata Capital Financial Services Ltd
 Reg. Off.: Peninsula Business Park, 11th Floor, Tower A, Ganpatrao Kadam Marg, Lower Parel, Mumbai - 400013
 Branch Address: Centennial Square, 1st Floor, 6A Dr.Ambedkar Salai Kodambakkam, Chennai-600024 (TN)

SALE NOTICE FOR SALE OF IMMOVABLE PROPERTY (Under Rule 8(6) of the Security Interest (Enforcement) Rules 2002)
E-Auction Sale Notice for Sale of Immovable Assets under the Securitisation and Reconstruction of Financial Assets and Enforcement of Security Interest Act, 2002 read with proviso to Rule 8 (6) of the Security Interest (Enforcement) Rules, 2002
Loan Account No.57177818 - Dr. DURAISAMY GOPAL

Notice is hereby given to the public in general and in particular to the below Borrower/Co-Borrowers that the below described immovable property mortgaged to Tata Capital Financial Services Ltd. (Secured Creditor), the undersigned has taken possession of the Land Property described herein below in exercise of powers conferred under Section 13(4) of the SARFAESI Act, 2002 on 8th June, 2020, also given Possession Notice paper publication in vernacular languages (i.e. Financial Express (English) & Dinakaran (Tamil) Newspapers on 9th June, 2020 and the same will be sold on 28th September, 2020. "As is where is" & "As is what is" & "Whatever there is" for recovery of total sum of **Rs. 81,95,944/-** (Rupees Eighty One Lakhs Ninety Five Thousand Nine Hundred and Forty Four Only) is due in Loan No.57177818 from 1) Dr. Duraisamy Gopal, S/o. N. M Duraisamy, D. No. 2, Bajajani Koi Street, Redhills, Chennai-600052 Tamilnadu, 2) Dr. Duraisamy Gopal, S/o. Nm Duraisamy, Plot No 3 & 4 Manavalan Nagar Venagathur Village, Poonamallee High Road, Thiruvallur-602002 Tamilnadu, 3) Mrs. Renuka Devi, W/o. Duraisamy Gopal, D. No. 2, Bajajani Koi Street, Redhills, Chennai-600052 Tamilnadu, 4) Renuka Devi W/o. Duraisamy Gopal, Plot No 3 & 4 Manavalan Nagar Venagathur Village, Poonamallee High Road, Thiruvallur- 602002 Tamilnadu, 5) Hill Pharmacy Reg. By Mr. Dr. Duraisamy Gopal, Door No. 14, Nehaji Street, Kamaraj Nagar, Redhills, Chennai-600052 (TN). The Reserve Price and the Earnest Money Deposit is mentioned in below table.

Whereas the sale of secured asset is to be made to recover the secured debt and whereas there was a due of a sum of **Rs. 81,95,944/-** (Rupees Eighty One Lakhs Ninety Five Thousand Nine Hundred and Forty Four Only) along with further interest and additional/Penal interest from **February 29th, 2020**. Notice is hereby given that, in the absence of any postponement/ discontinuance of the sale, the said property shall be sold by E-auction will take place through portal https://disposalhub.com on **28th September 2020 (Monday) between 2.00 PM to 3.00 PM**. The E-Auction for the purchase of the property along with EMD Demand Draft shall be received by the Authorized Officer of the TATA CAPITAL FINANCIAL SERVICES LTD, Centennial Square, 1st Floor, 6A Dr. Ambedkar Salai Kodambakkam, Chennai-600024 (TN), till 5 P.M. on or before 26th day of September, 2020 (Saturday) (Only on all working days). The sale of the property will be "As is where is Condition" and the liabilities and claims attaching to the said property, so far as they have been ascertained, are specified in the Schedule.

Description of Secured Asset	Reserve Price (Rs)	Earnest Money (Rs)/ Increment Amount
Schedule A of the Property: All that piece and parcel of Land being house sit in Venagathur Village, Thiruvallur Thaluk and District Manavalanagar, Sub District and Kanchipuram Registration District Comprised in Survey Nos. 184/1B & 184/2 (as per patna no.2156, New Sub Division No.184/3) and having admeasurement of Plot No.3 extent of 2480 Sq. ft., Plot No.4 extent of 2480 Sq.ft., Total 4960 Sq. ft. Plot No.3, extent of 2480 Sq. feet bounded on the North By: Plot No.4 South By: Plot No.2 East By: Layout Road West By: Abayaraj Land and Linear Measurement of East to West on the Northern Side: 62 Feet, East to West on the Southern Side: 62 Feet North to South on the Eastern Side: 40 Feet North to South on the Western Side: 40 Feet Plot No.4, extent of 2480 Sq. feet bounded on the North By: Plot No.5 South By: Plot No.3 East By: Layout Road West By: Abayaraj Land, Linear Measurement of: East to West on the Northern Side: 62 Feet, East to West on the Southern Side: 62 Feet North to South on the Eastern Side: 40 Feet, North to South on the Western Side: 40 Feet (Total Extent: 2480 Sq. Feet, in Total extent of 4960 Sq. Feet).	Rs. 56,00,000/-	Rs. 5,60,000/- Rs. 25 Thousand in Multiple

The description of the property that will be put up for sale is in the Schedule. The sale will also be stopped if, amount due as aforesaid, interest and costs (including the cost of the sale) are tendered to the "Authorized Officer" or proved to his satisfaction that the amount of such secured debt, interest and costs has been paid. At the sale, the public generally is invited to submit their tender personally. No officer or other person, having any duty to perform in connection with this sale shall, however, directly or indirectly bid for, acquire or attempt to acquire any interest in the property sold.


If the Borrower pays the amount due to the TATA CAPITAL FINANCIAL SERVICES LTD in full before the date of sale, the sale is liable to be stopped. The sale shall be subject to the conditions prescribed in the Security Interest (Enforcement) Rules, 2002 and to the following further conditions:

The E-auction will take place through portal https://disposalhub.com on **28th day of September, 2020 (Monday) between 2.00 PM to 3.00 PM** with unlimited extension of 10 minutes each.

- The particulars specified in the Schedule herein below have been stated to the best of the information of the undersigned, but the undersigned shall not be answerable for any error, misstatement or omission in this proclamation. In the event of any dispute arising as to the amount bid, or as to the bidder, the lot shall at once again be put up to auction.
- The property shall not be sold below the Reserve Price. 3. Bid Increment Amount will be: **Rs. 25,000/-**.
- All the Bids submitted for the purchase of the property shall be accompanied by Earnest Money as mentioned above by way of a Demand Draft favoring the "TATA CAPITAL FINANCIAL SERVICES LTD." payable at Chennai. The Demand Drafts will be returned to the unsuccessful bidders.
- The highest bidder shall be declared to be the purchaser of any lot provided always that he is legally qualified to bid and provided further that the amount bid by him is not less than the reserve price. It shall be in the discretion of the "Authorized Officer" to decline acceptance of the highest bid when the price offered appears so clearly inadequate as to make it inadvisable to do so.
- For reasons recorded, it shall be in the discretion of the "Authorized Officer" to adjourn/discontinue the sale.
- Inspection of the property may be done on 10th September, 2020 (Thursday) between 11 AM to 5.00 PM (by prior permission).
- The person declared to be the purchaser shall, immediately after such declaration, deposit twenty-five per cent of the amount of purchase money to the "Authorized Officer" and, in default of such deposit, the property shall forthwith be put up again and resold.
- In case the initial deposit is made as above said, the balance amount of the purchase money payable shall be paid by the purchaser to the "Authorized Officer" on or before the 15th day from the date of confirmation of the sale of the property, exclusive of such day, or if the 15th day is a Sunday or other holiday, then on the first office day after the 15th day. In default of payment within the period mentioned above, the property shall be resold, after the issue of a fresh proclamation of sale and all amounts deposited till then shall be stand forfeited by the TATA CAPITAL FINANCIAL SERVICES LTD and the defaulting purchaser shall forfeit all claims to the property or to any part of the sum for which it may be subsequently sold. The property shall be resold at the discretion of the Authorized Officer.
- Details of any encumbrances, known to the TATA CAPITAL FINANCIAL SERVICES LTD, to which the property is liable: Nil. Claims, if any, which have been put forward to the property and any other known particulars bearing on its nature and value: Nil. Nothing other than the above.
- For details, help, procedure and online training on E-auction prospective bidders may contact the Service Provider, **M/s. NexXen Solutions Private Limited**, Name: Client Service Delivery (CSD) of its Sales Partner through E-mail ID: csd@disposalhub.com, Tel. No.: +91 40 2782 2864, Mobile No. +91 9010911100. 12. Note: The intending bidders may contact the Authorized Officers Mr. Neela Pratap/Rathna Kupplli, Email id neela.pratap@tatacapital.com/rathna.kupplli@tatacapital.com and Mobile Nos. 9030001897/08297895151. 13. For detailed terms and conditions of the Sale, please refer to the link provided in secured creditor's website i.e. https://www.tatacapital.com/tcfsi.html.

Sd/-, **NEELA PRATAP - Authorized Officer**
 Place: Chennai, Date: 22.08.2020
 Tata Capital Financial Services Ltd., Mob. Nos. 9030001897 / 08297895151

indianexpress.com



I look at every side before taking a side.

Inform your opinion with insightful perspectives.

The Indian Express.
For the Indian Intelligent.

The Indian EXPRESS
 JOURNALISM OF COURAGE

"IMPORTANT"

Whilst care is taken prior to acceptance of advertising copy, it is not possible to verify its contents. The Indian Express Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever. Registered letters are not accepted in response to box number advertisement."

INC-26
 [Pursuant to rule 30 of the Companies (Incorporation) Rules, 2014] Before the Central Government.
REGIONAL DIRECTOR SOUTHERN EAST REGION, HYDERABAD
 In the matter of the Companies Act, 2013, Section 13(4) of Companies Act, 2013 and Rules 30(6) (a) of the Companies (Incorporation) Rules, 2014,
 AND
 In the matter of **CHBC CONSTRUCTIONS AND DEVELOPMENT (INDIA) PRIVATE LIMITED** having its registered office at NO.72, SEPPINGS ROAD BANGALORE KA 560001 IN.....Petitioner

Notice is hereby given to the General Public that the company proposes to make application to the Central Government under Section 13 of the Companies Act, 2013 seeking confirmation of alteration of Memorandum of Association of the company in terms of the Special Resolution passed at the Annual General Meeting held on 14th August, 2020 to enable the company to change its Registered Office from "State of Karnataka" to "State of Maharashtra".

Any person whose interest is likely to be affected by the proposed change of the registered office of the company may deliver or cause to be delivered or send by registered post of his/her objections supported by an affidavit stating the nature of his/her interest and grounds of opposition to the Regional Director (Hyderabad), within the Fourteen days from the date of publication of this notice with a copy of the applicant company at its registered office at the address mentioned below:

NO.72, SEPPINGS ROAD BANGALORE KA 560001 IN
For and on behalf of Board of Directors of
CHBC CONSTRUCTIONS AND DEVELOPMENT (INDIA) PRIVATE LIMITED

Sd/-
AMIT JAYANT SAVARGAONKAR
 DIRECTOR
 DIN: 03336214

Date: 18/08/2020
 Place: Pune Maharashtra.

accelya ACELYA SOLUTIONS INDIA LIMITED
 Registered Office: Accelya Enclave, 685/2B & 2C, 1st Floor, Sharada Arcade, Satara Road, Pune - 411 037, Tel: +91-20-6608 3777 Fax: +91-20-24231639
 Email: accelya@accelya.com Website: w3.accelya.com
 CIN: L74140PN1986PLC041033

EXTRACT OF AUDITED CONSOLIDATED FINANCIAL RESULTS FOR THE QUARTER AND YEAR ENDED 30 JUNE 2020 (Rs. in Lakhs)

Particulars	(Rs. in Lakhs)		
	Quarter Ended	Year Ended	Quarter Ended
	30 June 2020	30 June 2020	30 June 2019
	(Audited Note 3)	(Audited)	(Audited Note 3)
1. Total Revenue from operations	6,283.38	41,202.82	10,906.17
2. Net Profit for the period (before Tax, Exceptional and Extraordinary items)	491.70	12,033.64	3,794.36
3. Net Profit for the period before tax (after Exceptional and Extraordinary items)	491.70	12,033.64	3,794.36
4. Net profit for the period after tax (after Exceptional and Extraordinary items)	355.70	8,680.95	2,640.42
5. Total Comprehensive Income for the period [Comprising Profit/ (Loss) for the period (after tax) and Other Comprehensive Income (after tax)]	246.45	8,979.00	2,436.93
6. Equity share capital	1,492.69	1,492.69	1,492.69
7. Reserves (excluding Revaluation Reserve) as shown in the Audited Balance Sheet of previous year	-	-	-
8. Earnings per share (EPS) (of Rs. 10/- each) (Rs.)			
1. Basic:	2.38	58.16	17.69
2. Diluted:	2.38	58.16	17.69

Note: The above is an extract of the detailed format of Quarterly Financials Results filed with the Stock Exchange under Regulation 33 of the SEBI (Listing and Other Disclosure Requirements) Regulation, 2015. The full format of the Quarterly Financials Results is available on the Stock Exchange websites.
 Company's Website: https://w3.accelya.com/accelyakale-quarterly-annual-reports
 BSE Website: www.bseindia.com
 National Stock Exchange of India Limited: www.nseindia.com

- Notes to the financial results**
- The audited consolidated financial results for the quarter and year ended 30 June 2020 were approved by the Board of Directors in its meeting held on 20 August 2020.
 - Based on the 'management approach' as defined in Ind AS 108-Operating Segments, the Chief Operating Decision Maker evaluates the Group's performance as a single business segment namely travel and transportation vertical.
 - The figures for the quarter ended 30 June 2020 and 30 June 2019 are the balancing figures between audited figures in respect of the full financial year and the published unaudited year to date figures upto third quarter of the respective financial years. Also, the figures upto the end of the third quarter were only reviewed and not subjected to audit. The COVID 19 pandemic, the country-wide lockdown and the far-reaching travel restrictions in various geographies across the globe have affected the airline and travel industry in an unprecedented way. As the Company's business model is principally based on per transaction pricing, the Company's revenue which is linked to airline passenger transactions has been impacted. The Company had adopted various business continuity measures from the beginning of lockdown to ensure the safety and wellbeing of all its employees, including providing IT infrastructure and connectivity wherever possible, to enable employees to work from home. As a result of this, the Company has been able to service its customers and ensure that the operations are minimally affected. The Company is closely monitoring the impact on its customers on account of the COVID 19 Pandemic and the impact of external factors. As the Company's revenues are linked to airline passenger transactions a reduction in revenues in the ensuing quarters is assessed. However, in many contracts with the customers, the Company's revenue stands protected to the extent of the agreed minimum billing. As and when the restrictions are eased across geographies and there is a revival of the economy, the Company expects to see demand revival in the airline and travel industry, and accordingly in the revenues of the Company. At present, the Company does not foresee any material adverse impact in the demand for the software solutions and the Company is well positioned to fulfil its obligations relating to existing contracts / arrangements. The management has taken into consideration internal and external sources of information including economic forecasts and industry reports in determining the impact on various elements on its financial results.
 - Management continuously monitors the market dynamics and keeps evaluating events that have impact on the airline and travel industry. Management has used the principle of prudence in applying judgements, estimates and assumptions including sensitivity analysis and based on the current estimates, the Management expects to fully recover the carrying amount of trade receivables including unbilled receivables and other current and non-current assets. Management believes that it has taken into account all possible impact of known events arising from COVID 19 pandemic in the preparation of these financial results. The eventual outcome of impact of the global pandemic may be different from those estimated as on the date of approval of these financial results. Management has assessed the impact of existing and anticipated effects of COVID 19 pandemic on the future cash flow projections considering various scenarios. The Company believes that it shall be able to meet its commitments and in addition, the funds are expected to be generated from its operating activities. To manage the impact on profitability resulting from reduced revenues due to COVID 19, the Company has implemented and continues to implement various cost control measures across the organization including reducing the cost of human resources (with the consent of relevant employees), travel, marketing and events, etc. to conserve cash to address any uncertainties in evolving situations. Based on the aforesaid assessment the Management strongly believes that as per estimates made conservatively, it will continue as a going concern.
 - Effective 1 July 2019, the Company has adopted Ind AS 116, Leases, using modified retrospective method. The Company has elected the practical expedients, which allows the Company not to reassess, its prior conclusions about lease identification, lease classification and initial direct costs. The comparative information is not restated in the financial results. In the statement of financial results for the current period, the nature of expenses in respect of operating leases has changed from lease rent in previous period to amortisation cost for the right-of-use assets and finance cost for interest accrued on lease liability. On transition, the adoption of the new standard resulted in recognition of Right-of-use asset of Rs. 5,113.3 lakhs and lease liability of Rs. 5,529.3 lakhs.
 - Other operating revenue for the year ended 30 June 2020 includes export incentive under the Service Export of India Scheme amounting to Rs. 1,788.61 lakhs for the period April 18 to March 20.
 - The Company has elected to exercise the option permitted under Section 115BAA of the Income Tax Act, 1961 as introduced by the Taxation Laws (Amendment) Ordinance, 2019. Accordingly, the Company has recognised provision for income tax and remeasured its deferred tax asset based on the rate applicable as per the said section.
 - Figures for the previous period have been regrouped / reclassified wherever necessary to make them comparable.
 - The financial results of the Company on a standalone basis for the quarter and year ended 30 June 2020 are summarised below.

(Rs. in Lakhs)

Particulars	Quarter Ended	Year Ended	Quarter Ended
	30 June 2020	30 June 2020	30 June 2019
	(Audited Note 3)	(Audited)	(Audited Note 3)
1. Total Revenue from operations	4,976.48	35,497.77	9,436.16
2. Net Profit for the period (before Tax, Exceptional and Extraordinary items)	183.16	11,890.49	3,578.64
3. Net Profit for the period before tax (after Exceptional and Extraordinary items)	183.16	11,890.49	3,578.64
4. Net profit for the period after tax (after Exceptional and Extraordinary items)	116.36	8,863.84	2,470.51
5. Total Comprehensive Income for the period [Comprising Profit/ (Loss) for the period (after tax) and Other Comprehensive Income (after tax)]	40.87	8,808.56	2,360.20

For Accelya Solutions India Limited
 Neela Bhattacharjee
 Managing Director
 DIN: 01912483

Place : Mumbai
 Date : 20 August, 2020

ದೇಗುಲಮಠದಲ್ಲಿ ಗುರು ಕೋರಣ್ಯ

ಪ್ರಜಾವಾಣಿ ವಾರ್ತೆ
ಕನಕಪುರ: ತ್ರಿವಿಧ ದಾಸೋಹದ ಮೂಲಕ ತಾಲ್ಲೂಕಿನಲ್ಲಿ ಧಾರ್ಮಿಕವಾಗಿ ಪ್ರಸಿದ್ಧಿಯಾಗುವ ದೇಗುಲಮಠದಲ್ಲಿ ಗೌರಿ ಗಣೇಶ ಹಬ್ಬದ ಸಮಯದಲ್ಲಿ ನಡೆಸುವ ಗುರು ಕೋರಣ್ಯ ನಡೆಯಿತು.



ಕನಕಪುರ ದೇಗುಲಮಠದ ಚಿನ್ನಬಸವಸ್ವಾಮೀಜಿ ಗುರು ಕೋರಣ್ಯ ಮಾಡಿದರು

ವಿಜಯಪುರ: ವಿಶ್ವ ಛಾಯಾಗ್ರಾಹಕರ ದಿನಾಚರಣೆಯಲ್ಲಿ ಅಭಿಮತ ಉತ್ತಮ ಪೋಟೋಗ್ರಫಿ: ಅನುಭವ ಮುಖ್ಯ

ಪ್ರಜಾವಾಣಿ ವಾರ್ತೆ
ವಿಜಯಪುರ: ಉತ್ತಮ ಪೋಟೋ ತೆಗೆಯಲು ಕನಿಷ್ಠ ಮೂವತ್ತು ವರ್ಷಗಳ ಅನುಭವ ಇರಬೇಕು. ಹಾಗಿದ್ದಲ್ಲಿ ಮಾತ್ರ ಕಲಾತ್ಮಕತೆ ಮೂಡಿಬರಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್ ಹೇಳಿದರು.



ವಿಜಯಪುರದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಛಾಯಾಗ್ರಾಹಕ ಪ್ರದೀಪ್ ಅವರನ್ನು ಸನ್ಮಾನಿಸಿದರು

ಮುಖ್ಯಾಂಶಗಳು
ಪರಿಷರ ಪ್ರೀತಿ ಇದ್ದರೆ ಸುಂದರ ಫೋಟೋ ತೆಗೆಯಲು ಸಾಧ್ಯ
ಛಾಯಾಗ್ರಾಹಕರನ್ನು ಅರ್ಥಿಕ ಸಬಲರನ್ನಾಗಿಸಿ
ತಾಳ್ಮೆ, ಸಹನೆ, ಛಾಯಾಗ್ರಾಹಕರ ಲಕ್ಷಣ
ಜೀವನದ ಅರ್ಥವನ್ನು ಕಾಣುವುದು ತಮ್ಮ ಕ್ಯಾಮೆರಾದೊಂದಿಗೆ ಕಳೆದಿದ್ದಾರೆ ಎಂದು.

E-TENDER NOTICE No. 28/MYS/2020
Date: 18.08.2020
ಈ ಕೆಳ ಸೂಚನೆಯಲ್ಲಿ ಉಪಕರಣಗಳ ಪೂರೈಕೆಗಾಗಿ ಕೆಲವು ನಿರೀಕ್ಷಿಸಿದ ಕಾಮಗಾರಿಗಳಿಗೆ ಇ-ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ.

The Janatha Co-operative Bank Ltd.
H.O.#156, 8th Main, 17th Cross, Malleswaram, Bengaluru - 560 055.
We are migrating to New CBS (Core Banking Software) from 24.08.2020.

ರಾಮನಗರ: 78 ಮಂದಿಯಲ್ಲಿ ಕೋವಿಡ್ ಸೋಂಕು ದೃಢ

ಪ್ರಜಾವಾಣಿ ವಾರ್ತೆ
ರಾಮನಗರ: ಜಿಲ್ಲೆಯಲ್ಲಿ ಶುಕ್ರವಾರ 78 ಮಂದಿಯಲ್ಲಿ ಕೋವಿಡ್ ಸೋಂಕು ದೃಢವಾಯಿತು.
ಜನಪ್ರಜ್ಞೆ ತಾಲ್ಲೂಕು ಒಂದರಲ್ಲಿಯೇ 47 ಮಂದಿಯಲ್ಲಿ ಸೋಂಕು ದೃಢವಾಯಿತು. ಕನಕಪುರ 12, ಮಾಗಡಿ 3 ಮತ್ತು ಶುಕ್ರವಾರ 16 ಪ್ರಕರಣಗಳು ಸೇರಿವೆ. ಜಿಲ್ಲೆಯಲ್ಲಿ ಸೋಂಕಿತರಾದವರ ಸಂಖ್ಯೆ 2626ಕ್ಕೆ ಏರಿಕೆ ಆಗಿದೆ. ಈ ಪೈಕಿ ಚಿನ್ನಪಟ್ಟಣ 639, ಕನಕಪುರ 539, ಮಾಗಡಿ 402 ಮತ್ತು ರಾಮನಗರ 1046

ಗೌರಿ ಹಬ್ಬದ ಸಂಭ್ರಮ: ಗಣೇಶೋತ್ಸವಕ್ಕೆ ಮುನ್ನುಡಿ

ಪ್ರಜಾವಾಣಿ ವಾರ್ತೆ
ರಾಮನಗರ: ಈ ಬಾರಿಯ ಗಣೇಶೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಅದಕ್ಕೆ ಮುನ್ನಾ ನಿವವಾದ ಶುಕ್ರವಾರ ಗೌರಿ ಹಬ್ಬದ ಆಚರಣೆ ಸಹ ನಡೆಯಿತು. ಮಹಿಳೆಯರು ದೇವಾಲಯಗಳಿಗೆ ತೆರಳಿ ಬಾನಿನ ಅರ್ಚಿಸಿದ ದೃಶ್ಯ ಸಾಮಾನ್ಯವಾಗಿತ್ತು.



ಕರ್ನಾಟಕ ಸರ್ಕಾರ
ಸಣ್ಣ ನಿರೀತಿಯ ಮತ್ತು ಅಂತರ್ಜಾಲ ಅಭಿವೃದ್ಧಿ ಇಲಾಖೆ
ಕಾರ್ಯಾಲಯ: ಇಂಜಿನಿಯರರವರ ಕಛೇರಿ, ಸಣ್ಣ ನಿರೀತಿಯ ಮತ್ತು ಅಂತರ್ಜಾಲ ಅಭಿವೃದ್ಧಿ ವಿಭಾಗ, ಚಿಕ್ಕಬಳ್ಳಾಪುರ-562 101
ಮಾರಾಟ ಸಂಖ್ಯೆ: ಕಛೇರಿ: 08156-270427, ಫ್ಯಾಕ್ಸ್: 08156-270427, ಇಮೇಲ್: - eemidichpura@gmail.com

ನೈರ್ಮಲ್ಯ ರೈಲ್ವೆ
ಇ-ಟೆಂಡರ್ ಪ್ರಕ್ರಿಯೆ ಸಂಖ್ಯೆ: 14/08-2020
ದಿನಾಂಕ: 14-08-2020
ಕೆಲಸದ ವಿವರ: 14/08-2020/4444

ನಿಧನವಾರ್ತೆ
ಗುರುಲಿಂಗಮ್ಮ
ಚಿನ್ನಪಟ್ಟಣ: ತಾಲ್ಲೂಕಿನ ವಿಶೇಷನವರಲ್ಲಿ ಗ್ರಾಮದ ಹಿರಿಯ ಮಹಿಳಾ ಹೋರಾಟಗಾರ್ತಿ ಗುರುಲಿಂಗಮ್ಮ (92) ಗುರುವಾರ ವಯೋಕವರ ಕಾರಣವಿಂದ ನಿಧನರಾದರು.

M M RUBBER COMPANY LIMITED
CIN: L25190KA1964PLC052092
Regd. Office: "Empire Infanry", 3rd Floor, No.29, Infanry Road, Bangalore - 560 001 | Ph: 080 2286 6268
Notice of 54th Annual General Meeting - through Video Conference, Remote E-Voting Instructions and Book Closure

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಬಂಡಿ ಅಯುಕ್ತರು (ಪೂರ್ವ) ರವರ ಕಛೇರಿ, 22ನೇ ಮಹಡಿ, ಪಿ.ಯು. ಕಟ್ಟಡ, ಎಂ.ಜಿ. ರಸ್ತೆ, ಮೇಯೋಹಾಲ್, ಬೆಂಗಳೂರು - 560 001, ಸಂಖ್ಯೆ: ಬಂ.ಆ./ಪೂ/ಪಿ.ಆರ್./122/2020-21
ನಾಣಿಪತ್ರಿಕೆ ಪ್ರಕಟಣೆ
ವಿಷಯ: ವಿಶೇಷ ಅಭಿವೃದ್ಧಿ ಕಾಮಗಾರಿಗಳ ಅಡಿಬಿಡಿ ವಾರ್ಡ್-33, ಮನೋರಾಯನಪಾಳ್ಯ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಅಭಿವೃದ್ಧಿಗಾಗಿ ಲ್ಯಾಂಡ್‌ರೈಸ್ ಯೋಜನೆಗಾಗಿ ಅರ್ಜಿಯನ್ನು ಆಹ್ವಾನಿಸುವ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸುವ ಬಗ್ಗೆ.

ಗಣಪತಿ ತಯಾರಕರಿಗೆ ಸಂಕಷ್ಟ
ಪ್ರಜಾವಾಣಿ ವಾರ್ತೆ
ಮಾಗಡಿ: ಕೊರೋನಾದಿಂದ ಪಾರಂಪರಿಕ ಮಣಿಗಣಪತಿ ತಯಾರಕರಿಗೆ ಸಂಕಷ್ಟ ತಯಾರರ ಕಿರಕಿ ಗಣೇಶ ಎದುರಾದಿದೆ ಎಂದು ಶಿಲ್ಪಿ ಗಣೇಶ ತಿಳಿಸಿದರು.
ತೆಲೆಮಾರಿನಿಂದ ಗಣಪತಿ ತಯಾರಿ ಸುತ್ತುವರೆದ ಅನ್ನದ ಮಾರ್ಗವಾಗಿತ್ತು. ಈ ವರ್ಷವೂ ಬೇಡಿ ಮಣಿಗಣಪತಿ ವಿವಿಧ ರೂಪದ, ಆಕಾರದ, ನಮೂನೆ ಗಣಪತಿ ವಿಗ್ರಹಗಳನ್ನು ತಯಾರಿಸಲಾಗಿದೆ. ಆದರೆ, ಸರ್ಕಾರದ ಆದೇಶದಿಂದಾಗಿ ಹಬ್ಬ ಕಳೆದುಹೋದುದರಿಂದ, ಸರ್ಕಾರದ ವಿಗ್ರಹಗಳನ್ನು ತಯಾರಿಸುವುದು ಆದೇಶದಿಂದ ತಯಾರಿಸುವುದು ಗಣಪತಿ ವಿಗ್ರಹಗಳಿಗೆ ಗ್ರಾಹಕರ ಇಲ್ಲದಿದ್ದರಿಂದ ಆದರೆ, ಶಿಲ್ಪಿಗಳಾದ ಉಮೇಶ್, ಹೇಮಂತ್ ಗಣೇಶ್, ಮಲ್ಲಿಕಾರ್ಜುನಸ್ವಾಮಿ ಇದೇ ಸಂಕಟ ತೋಡಿಕೊಂಡರು.